



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ

ಭಾಗ - ೩ Part - III	ಬೆಂಗಳೂರು, ಶುಕ್ರವಾರ, ೦೪ ಜುಲೈ, ೨೦೨೫ (ಆಷಾಢ ೧೩, ಶಕವರ್ಷ ೧೯೪೭) BENGALURU, FRIDAY, 04 JULY, 2025 (ASHADHA 13, SHAKAVARSHA 1947)	ನಂ. ೩೮೬ No. 386
-----------------------	---	--------------------

PERSONNEL AND ADMINISTRATIVE REFORMS SECRETARIAT NOTIFICATION

No.DPAR 05 CHUVEBHA (ADDL.CEO-1)2025, Bengaluru, Dated: 04.07.2025

The following Order No.76/KT-PC/2024/CEMS-II, dated, 17th June, 2025 of the Election Commission of India is republished hereunder for general information:

ELECTION COMMISSION OF INDIA **Nirvachan Sadan, Ashoka Road, New Delhi-110001**

No: 76/KT-PC/2024/CEMS-II

17th June, 2025
Dated: _____
27 Jyeshtha, 1947(Saka)

ORDER

WHEREAS, the General Election to Lok Sabha of Karnataka, 2024 for **14-Shimoga** Parliamentary Constituency was held in pursuance of the Election Commission of India Notification No.O.N.101(E), dated 12th April, 2024; and

WHEREAS, as per Section 78 of the Representation of the People Act, 1951, every contesting candidate at an election shall, within 30 days from the date of election of the returned candidate, lodge with the District Election Officer an account of his/her election expenses which shall be a true copy of the account kept by him/her or his/her election agent under Section 77 of the said act; and

WHEREAS, the result of the election for **14-Shimoga** Parliamentary Constituency of Karnataka, 2024 was declared by the Returning Officer on 04th June, 2024 and hence the last date for lodging the account of Election Expenses was 04th July, 2024; and

(೧)

WHEREAS, as per the report dated:04.07.2024 of District Election Officer, **Shimoga** under sub-rule(1) of Rule 89 of the Conduct of Elections Rules, 1961 received through the CEO, Karnataka vide his letter no. DPAR 16 CHUVEBHA (Addl.CEO-1) 2024; dated 16.07.2024 stating that **Smt.Pooja N.Annaiah**, a contesting candidate from **14-Shimoga** Parliamentary Constituency in General Election to Lok Sabha of Karnataka, 2024, has failed to lodge the account of her election expenses, as required under law; and

WHEREAS, on basis of the said report of the District Election Officer, **Shimoga** a ‘Show-Cause Notice’ no.76/KT-PC/2024/CEMS-II, dated 23rd September, 2024 was issued under sub rule (5) of Rule 89 of the Conduct of Elections Rules, 1961 by the Election Commission of India to **Smt.Pooja N.Annaiah**, for not lodging of the account of Election Expenses; and

WHEREAS, through the above said ‘Show Cause Notice’ and under sub rule(6) of Rule 89 of the Conduct of Elections Rules, 1961, **Smt.Pooja N.Annaiah** was directed to submit representation in writing to the Commission explaining the reasons for not lodging the account and also to lodge the account of her election expenses with the District Election Officer, **Shimoga** District within 20 days from the date of receipt of the notice; and

WHEREAS, the District Election Officer, **Shimoga** in his report no.SMGDC-ELN1/ADM/7/2024(E-495276); dated 15.03.2025 has reported that the said ‘Show Cause Notice’ was served to Asha. A.N(Mother of the candidate) on **13.02.2025**; and

WHEREAS, the District Election Officer, **Shimoga** in his Supplementary Report no.SMGDC-ELN1/ADM/7/2024(E-495276); dated 15.03.2025 AND 05.05.2025 on account of the candidate received through CEO, Karnataka letter no. DPAR/16/Chuvebha(Addl.CEO-1) 2024; dated 17.03.2025 & 06.05.2025 has reported that **Smt.Pooja N.Annaiah** has not submitted any representation or statement of the account of election expenses. Further, after receipt of the said notice, **Smt.Pooja N.Annaiah** has neither furnished any reason nor explanation to the Election Commission of India for failure to lodge the account of her election expenses as prescribed under law; and

WHEREAS, Section 10A of the Representation of the People Act, 1951 provides that:-

“If the Election Commission is satisfied that a person-
(a) has failed to lodge an account of election expenses within the time and in the manner
required by or under this Act, and
(b) has no good reason or justification for the failure,
the Election Commission shall, by order published in the official Gazette, declare him to be
disqualified and any such person shall be disqualified for a period of three years from the date of the
order.”;

WHEREAS, on basis of the facts and available records, the Commission is satisfied that **Smt.Pooja N.Annaiah** has failed to lodge the account of her election expenses and has no good reason or justification for the failure to do so; and

NOW, THEREFORE, in pursuance of Section 10A of the Representation of the People Act, 1951, the Election Commission of India hereby declares **Smt.Pooja N.Annaiah**, resident of **No.206, J.J. Hill View, No.5, 4th A Main, Near Kalyana Nagara Bus Stop, Kalyana Nagara, Nagarabhavi Main Road, Bangalore – 560072** and a contesting candidate from **14-Shimoga** Parliamentary Constituency of General Election to the Lok Sabha of Karnataka, 2024, to be disqualified for being chosen as and for being a member of either House of the Parliament or the Legislative Assembly or the Legislative Council of a State or Union Territory for a period of three years from the date of this order.

Sd/-

(RAKESH KUMAR)
SECRETARY

To.
Smt.Pooja N.Annaiah,
No.206, J.J. Hill View,
No.5, 4th A Main,
Near Kalyana Nagara Bus Stop,
Kalyana Nagara, Nagarabhavi Main Road,
Bangalore – 560072

(Madhu A.C)
Under Secretary to Government,
DPAR(Elections), Karnataka

**ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ
ಅಧಿಸೂಚನೆ**

ಸಂ: ಸಿಆಸುಇ 05 ಚುವೆಭ(ಅಮುಚುಅ-1) 2025, ಬೆಂಗಳೂರು, ದಿನಾಂಕ: 04.07.2025

ಭಾರತ ಚುನಾವಣಾ ಆಯೋಗದ ಈ ಕೆಳಕಂಡ ಆದೇಶ ಸಂ: 76/ಕೆಟಿ-ಪಿಸಿ/2024/ಸಿಇಎಂಎಸ್-II, ದಿನಾಂಕ:17.06.2025 ಅನ್ನು
ಸಾಮಾನ್ಯ ಮಾಹಿತಿಗಾಗಿ ಪುನರ್ ಪ್ರಕಟಿಸಿದೆ.

ಭಾರತ ಚುನಾವಣಾ ಆಯೋಗ

ನಿರ್ವಾಚನ ಸದನ, ಅಶೋಕ ರಸ್ತೆ, ನವದೆಹಲಿ-110001

ಸಂಖ್ಯೆ: 76/ಕೆಟಿ-ಪಿಸಿ/2024/ಸಿಇಎಂಎಸ್-II

ದಿನಾಂಕ: 17ನೇ ಜೂನ್, 2025

ಜೇಷ್ಠ ಮಾಸದ 27ನೇ ದಿನ, 1947(ಶಕ)

ಆದೇಶ

ಭಾರತ ಚುನಾವಣಾ ಆಯೋಗದ ಅಧಿಸೂಚನೆ ಸಂಖ್ಯೆ:ಒ.ಎನ್.101(ಇ), ದಿನಾಂಕ:12ನೇ ಏಪ್ರಿಲ್, 2024ರ ಅನುಸಾರವಾಗಿ 2024ರ ಕರ್ನಾಟಕ ಲೋಕಸಭೆ 14-ಶಿವಮೊಗ್ಗ ಲೋಕಸಭಾ ಮತಕ್ಷೇತ್ರಕ್ಕೆ ಸಾರ್ವತ್ರಿಕ ಚುನಾವಣೆ ನಡೆಸಿರುವುದರಿಂದ; ಮತ್ತು

ಜನತಾ ಪ್ರಾತಿನಿಧ್ಯ ಅಧಿನಿಯಮ, 1951ರ 78ನೇ ಪ್ರಕರಣದ ಅನುಸಾರ, ಚುನಾವಣೆಗೆ ಸ್ಪರ್ಧಿಸಿದ ಪ್ರತಿಯೊಬ್ಬ ಅಭ್ಯರ್ಥಿಯು, ಚುನಾವಣೆಯಲ್ಲಿ ಜಯಿಸಿದ ಅಭ್ಯರ್ಥಿಯನ್ನು ಘೋಷಿಸಿದ ದಿನಾಂಕದಿಂದ 30 ದಿನಗಳ ಒಳಗಾಗಿ ಸದರಿ ಅಧಿನಿಯಮದ 77ನೇ ಪ್ರಕರಣದ ಅಡಿಯಲ್ಲಿ, ಆತನು / ಆಕೆಯು ಅಥವಾ ಆತನ / ಆಕೆಯ ಚುನಾವಣಾ ಏಜೆಂಟರು ಇಟ್ಟುಕೊಂಡಿರುವ ಲೆಕ್ಕದ ನೈಜ ಪ್ರತಿ ಆಗಿರತಕ್ಕ ತನ್ನ ಚುನಾವಣಾ ವೆಚ್ಚಗಳ ಲೆಕ್ಕವನ್ನು ಜಿಲ್ಲಾ ಚುನಾವಣಾಧಿಕಾರಿಯವರಿಗೆ ಸಲ್ಲಿಸಬೇಕಾಗಿರುವುದರಿಂದ; ಮತ್ತು

ರಿಟರ್ನಿಂಗ್ ಅಧಿಕಾರಿಯು ದಿನಾಂಕ: **4ನೇ ಜೂನ್ 2024 ರಂದು** ಕರ್ನಾಟಕದ 2024ರ 14-ಶಿವಮೊಗ್ಗ ಲೋಕಸಭಾ ಮತಕ್ಷೇತ್ರಕ್ಕೆ ಚುನಾವಣಾ ಫಲಿತಾಂಶವನ್ನು ಘೋಷಿಸಿರುವುದರಿಂದ ಮತ್ತು ಚುನಾವಣಾ ವೆಚ್ಚಗಳ ಲೆಕ್ಕಪತ್ರವನ್ನು ಸಲ್ಲಿಸಲು ಕಡೆಯ ದಿನಾಂಕ: **04ನೇ ಜುಲೈ 2024** ಆಗಿರುವುದರಿಂದ; ಮತ್ತು

ಮುಖ್ಯ ಚುನಾವಣಾಧಿಕಾರಿ (ಸಿಇಒ), ಕರ್ನಾಟಕ ಇವರ ಪತ್ರ ಸಂಖ್ಯೆ: ಡಿಪಿಎಆರ್ 16 ಚುವೆಭ(ಅಪರ ಸಿಇಒ-1)2024, ದಿನಾಂಕ:16.07.2024ರ ಮುಖಾಂತರ ಸ್ವೀಕರಿಸಿದ ಚುನಾವಣೆಗಳನ್ನು ನಡೆಸುವ ನಿಯಮಗಳು, 1961ರ 89ನೇ ನಿಯಮದ (1)ನೇ ಉಪ-ನಿಯಮದ ಮೇರೆಗೆ ಜಿಲ್ಲಾ ಚುನಾವಣಾ ಅಧಿಕಾರಿ, ಶಿವಮೊಗ್ಗ ಇವರ ದಿನಾಂಕ:04.07.2024ರ ವರದಿಯ ಪ್ರಕಾರ ಕರ್ನಾಟಕದ ಲೋಕಸಭಾ ಸಾರ್ವತ್ರಿಕ-ಚುನಾವಣೆ 2024ರಲ್ಲಿ 14-ಶಿವಮೊಗ್ಗ ಲೋಕಸಭಾ ಮತಕ್ಷೇತ್ರದಿಂದ ಸ್ಪರ್ಧಿಸಿದ ಅಭ್ಯರ್ಥಿಯಾದ **ಶ್ರೀಮತಿ ಪೂಜಾ ಎನ್. ಅಣ್ಣಯ್ಯ** ಇವರು ಕಾನೂನಿನ ಅಡಿಯಲ್ಲಿ ಅಗತ್ಯಪಡಿಸಿದಂತೆ, ಚುನಾವಣಾ ವೆಚ್ಚಗಳ ಲೆಕ್ಕಪತ್ರವನ್ನು ಸಲ್ಲಿಸಲು ವಿಫಲರಾಗಿರುವುದರಿಂದ; ಮತ್ತು

ಜಿಲ್ಲಾ ಚುನಾವಣಾಧಿಕಾರಿ, ಶಿವಮೊಗ್ಗ ಇವರ ಸದರಿ ವರದಿಯ ಆಧಾರದ ಮೇಲೆ, ಚುನಾವಣಾ ವೆಚ್ಚಗಳ ಲೆಕ್ಕಪತ್ರವನ್ನು ಸಲ್ಲಿಸದಿರುವುದಕ್ಕಾಗಿ **ಶ್ರೀಮತಿ ಪೂಜಾ ಎನ್. ಅಣ್ಣಯ್ಯ** ರವರಿಗೆ ಚುನಾವಣೆಗಳನ್ನು ನಡೆಸುವ ನಿಯಮಗಳು, 1961ರ ನಿಯಮ 89ರ ಉಪ-ನಿಯಮ(5)ರ ಅಡಿಯಲ್ಲಿ ಭಾರತ ಚುನಾವಣಾ ಆಯೋಗವು 'ಕಾರಣ ಕೇಳಿ ನೋಟಿಸು' ಸಂಖ್ಯೆ:**76/ಕೆಟಿ-ಪಿಸಿ/2024/ಸಿಇಎಂಎಸ್-II**, ದಿನಾಂಕ:**23ನೇ ಸೆಪ್ಟೆಂಬರ್, 2024** ಅನ್ನು ನೀಡಲಾಗಿರುವುದರಿಂದ; ಮತ್ತು

ಮೇಲೆ ಹೇಳಿದ 'ಕಾರಣ ಕೇಳುವ ನೋಟಿಸಿನ' ಮೂಲಕ ಮತ್ತು ಚುನಾವಣೆಗಳನ್ನು ನಡೆಸುವ ನಿಯಮಗಳು, 1961ರ ನಿಯಮ 89ರ ಉಪ-ನಿಯಮ(6)ರ ಅಡಿಯಲ್ಲಿ, ನೋಟಿಸು ಸ್ವೀಕರಿಸಿದ ದಿನಾಂಕದಿಂದ 20 ದಿನಗಳ ಒಳಗಾಗಿ ತಮ್ಮ ಲೆಕ್ಕಪತ್ರಗಳನ್ನು ಸಲ್ಲಿಸದಿರುವುದಕ್ಕೆ ಕಾರಣವನ್ನು ವಿವರಿಸಿ ಆಯೋಗಕ್ಕೆ ಲಿಖಿತದಲ್ಲಿ ಮನವಿ ಸಲ್ಲಿಸುವಂತೆ ಹಾಗೂ ಚುನಾವಣಾ ವೆಚ್ಚಗಳ ಲೆಕ್ಕಪತ್ರವನ್ನು ಶಿವಮೊಗ್ಗ ಜಿಲ್ಲೆಯ ಜಿಲ್ಲಾ ಚುನಾವಣಾ ಅಧಿಕಾರಿಯವರಿಗೆ ಸಲ್ಲಿಸುವಂತೆಯೂ ಸಹ **ಶ್ರೀಮತಿ ಪೂಜಾ ಎನ್. ಅಣ್ಣಯ್ಯ** ರವರಿಗೆ ನಿರ್ದೇಶಿಸಿರುವುದರಿಂದ; ಮತ್ತು

ಜಿಲ್ಲಾ ಚುನಾವಣಾ ಅಧಿಕಾರಿಯವರು, ಶಿವಮೊಗ್ಗ ಇವರು ತಮ್ಮ ವರದಿ ಸಂಖ್ಯೆ:ಎಸ್‌ಎಂಜಿಡಿಸಿ-ಇಎಲ್‌ಎನ್‌1/ಎಡಿಎಂ/7/2024(ಇ-495276); ದಿನಾಂಕ:15.03.2025ರಲ್ಲಿ ಶ್ರೀಮತಿ ಆಶಾ ಎ.ಎನ್. (ಅಭ್ಯರ್ಥಿಯ ತಾಯಿ) ಇವರಿಗೆ ದಿನಾಂಕ:**13-02-2025** ರಂದು ಸದರಿ 'ಕಾರಣ ಕೇಳಿ ನೋಟಿಸನ್ನು' ನೀಡಲಾಗಿದೆ ಎಂದು ವರದಿ ಮಾಡಿರುವುದರಿಂದ; ಮತ್ತು

ಮುಖ್ಯ ಚುನಾವಣಾಧಿಕಾರಿ (ಸಿಇಒ), ಕರ್ನಾಟಕ, ಇವರ ಪತ್ರ ಸಂಖ್ಯೆ:ಡಿಪಿಎಆರ್/16/ಚುವೆಭ (ಅಪರ ಸಿಇಒ-1)2024; ದಿನಾಂಕ:17.03.2025 ಮತ್ತು 06-05-2025ರ ಮುಖಾಂತರ ಸ್ವೀಕರಿಸಿದ ಅಭ್ಯರ್ಥಿಯ ಲೆಕ್ಕಪತ್ರವನ್ನು ಕುರಿತಾದ ಜಿಲ್ಲಾ ಚುನಾವಣಾಧಿಕಾರಿ, ಶಿವಮೊಗ್ಗ ಇವರು, ತಮ್ಮ ಪೂರಕ ವರದಿ ಸಂಖ್ಯೆ:ಎಸ್‌ಎಂಜಿಡಿ-ಇಎಲ್‌ಎನ್‌1/ಎಡಿಎಂ/7/2024(ಇ-495276); ದಿನಾಂಕ:15.03.2025 ಮತ್ತು 05-05-2025ರಲ್ಲಿ, **ಶ್ರೀಮತಿ ಪೂಜಾ ಎನ್. ಅಣ್ಣಯ್ಯ** ರವರು ಚುನಾವಣಾ ವೆಚ್ಚಗಳ ಲೆಕ್ಕಪತ್ರದ ಯಾವುದೇ ನಿರೂಪಣೆ ಅಥವಾ ವಿವರಪಟ್ಟಿಯನ್ನು ಸಲ್ಲಿಸಿರುವುದಿಲ್ಲವೆಂದು ವರದಿ ಮಾಡಿರುತ್ತಾರೆ. ಅಲ್ಲದೇ, ಸದರಿ ನೋಟೀಸ್‌ನ್ನು ಸ್ವೀಕರಿಸಿದ ತರುವಾಯ, **ಶ್ರೀಮತಿ ಪೂಜಾ ಎನ್. ಅಣ್ಣಯ್ಯ** ರವರು ಕಾನೂನಿನ ಅಡಿಯಲ್ಲಿ ನಿಯಮಿಸಲಾದಂತೆ ಚುನಾವಣಾ ವೆಚ್ಚಗಳ ಲೆಕ್ಕಪತ್ರವನ್ನು ಸಲ್ಲಿಸಲು ವಿಫಲರಾಗಿದ್ದಕ್ಕಾಗಿ ಭಾರತ ಚುನಾವಣಾ ಆಯೋಗಕ್ಕೆ ಯಾವುದೇ ಕಾರಣವನ್ನಾಗಲಿ ಅಥವಾ ವಿವರಣೆಯನ್ನಾಗಲಿ ನೀಡಿರುವುದಿಲ್ಲವಾದ್ದರಿಂದ; ಮತ್ತು

ಜನತಾ ಪ್ರಾತಿನಿಧ್ಯ ಅಧಿನಿಯಮ, 1951ರ 10ಎ ಪ್ರಕರಣದಲ್ಲಿ ಈ ಕೆಳಕಂಡಂತೆ ಉಪಬಂಧಿಸಲಾಗಿರುವುದರಿಂದ, ಎಂದರೆ :-

“ಒಬ್ಬ ವ್ಯಕ್ತಿಯು,

(ಎ) ಈ ಅಧಿನಿಯಮದ ಮೂಲಕ ಅಥವಾ ಅದರ ಮೇರೆಗೆ ಅಗತ್ಯಪಡಿಸಿದ ಕಾಲದೊಳಗೆ ಮತ್ತು ಅಗತ್ಯಪಡಿಸಿದ ರೀತಿಯಲ್ಲಿ ಚುನಾವಣಾ ವೆಚ್ಚಗಳ ಲೆಕ್ಕಪತ್ರವನ್ನು ಸಲ್ಲಿಸಲು ವಿಫಲರಾಗಿದ್ದಾನೆಂದು; ಮತ್ತು

(ಬಿ) ಹಾಗೆ ವಿಫಲನಾಗಿರುವುದಕ್ಕೆ ಯಾವುದೇ ಸರಿಯಾದ ಕಾರಣ ಅಥವಾ ಸಮರ್ಥನೆಯನ್ನು ಹೊಂದಿಲ್ಲವೆಂದು,

- ಚುನಾವಣಾ ಆಯೋಗಕ್ಕೆ ಮನದಟ್ಟಾದರೆ, ಚುನಾವಣಾ ಆಯೋಗವು ರಾಜ್ಯಪತ್ರದಲ್ಲಿ ಪ್ರಕಟವಾದ ಆದೇಶದ ಮೂಲಕ ಅವನು ಅನರ್ಹನಾಗಿದ್ದಾನೆಂದು ಘೋಷಿಸತಕ್ಕದ್ದು ಮತ್ತು ಅಂಥ ಯಾರೇ ವ್ಯಕ್ತಿಯನ್ನು ಆ ಆದೇಶದ ದಿನಾಂಕದಿಂದ ಮೂರು ವರ್ಷಗಳ ಅವಧಿಗೆ ಅನರ್ಹಗೊಳಿಸತಕ್ಕದ್ದು.” ಎಂದು ಉಪಬಂಧಿಸಿರುವುದರಿಂದ;

ವಾಸ್ತವ ಸಂಗತಿಗಳು ಮತ್ತು ಲಭ್ಯವಿರುವ ದಾಖಲೆಗಳ ಆಧಾರದ ಮೇಲೆ, **ಶ್ರೀಮತಿ ಪೂಜಾ ಎನ್. ಅಣ್ಣಯ್ಯ** ರವರು ತಮ್ಮ ಚುನಾವಣಾ ವೆಚ್ಚಗಳ ಲೆಕ್ಕಪತ್ರವನ್ನು ಸಲ್ಲಿಸಲು ವಿಫಲರಾಗಿದ್ದಾರೆಂದು ಮತ್ತು ಹಾಗೆ ಸಲ್ಲಿಸಲು ವಿಫಲರಾಗಿದ್ದಕ್ಕೆ ಯಾವುದೇ ಸೂಕ್ತ ಕಾರಣವನ್ನು ಅಥವಾ ಸಮರ್ಥನೆಯನ್ನು ನೀಡಿಲ್ಲವೆಂದು ಆಯೋಗಕ್ಕೆ ಮನವರಿಕೆಯಾಗಿರುವುದರಿಂದ; ಮತ್ತು

ಈಗ, ಜನತಾ ಪ್ರಾತಿನಿಧ್ಯ ಅಧಿನಿಯಮ, 1951ರ 10ಎ ಪ್ರಕರಣದ ಅನುಸಾರವಾಗಿ, ಭಾರತದ ಚುನಾವಣಾ ಆಯೋಗವು **ಶ್ರೀಮತಿ ಪೂಜಾ ಎನ್. ಅಣ್ಣಯ್ಯ**, ನಂ.206, ಜಿ.ಜಿ. ಹಿಲ್ ವ್ಯೂವ್, ನಂ.05, 4ನೇ ಎ ಮುಖ್ಯ ರಸ್ತೆ, ಕಲ್ಯಾಣ ನಗರ ಬಸ್ ನಿಲ್ದಾಣ ಹತ್ತಿರ, ಕಲ್ಯಾಣ ನಗರ, ನಾಗರಭಾವಿ ಮುಖ್ಯ ರಸ್ತೆ, ಬೆಂಗಳೂರು-560 072 ನಿವಾಸಿಯಾಗಿರುವ ಮತ್ತು 2024ರಲ್ಲಿ ಕರ್ನಾಟಕದ 14-ಶಿವಮೊಗ್ಗ ಲೋಕಸಭೆಯ ಮತಕ್ಷೇತ್ರಕ್ಕೆ ನಡೆದ ಸಾರ್ವತ್ರಿಕ-ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಯಾಗಿರುವ **ಶ್ರೀಮತಿ ಪೂಜಾ ಎನ್. ಅಣ್ಣಯ್ಯ** ಇವರನ್ನು ಈ ಆದೇಶದ ದಿನಾಂಕದಿಂದ ಮೂರು ವರ್ಷಗಳ ಅವಧಿಯವರೆಗೆ ಸಂಸತ್ತಿನ ಉಭಯ ಸದನಗಳ ಅಥವಾ ರಾಜ್ಯದ ಅಥವಾ ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಅಥವಾ ವಿಧಾನ ಪರಿಷತ್ ಸದಸ್ಯರಾಗಿ ಚುನಾಯಿತಗೊಳ್ಳುವುದಕ್ಕೆ ಮತ್ತು ಸದಸ್ಯರಾಗುವುದಕ್ಕೆ ಅನರ್ಹರೆಂದು ಈ ಮೂಲಕ ಘೋಷಿಸಿದೆ.

ಸಹಿ/-

(ರಾಕೇಶ್ ಕುಮಾರ್)
ಕಾರ್ಯದರ್ಶಿ

ಇವರಿಗೆ,

ಶ್ರೀಮತಿ ಪೂಜಾ ಎನ್. ಅಣ್ಣಯ್ಯ,

ನಂ.206, ಜಿ.ಜಿ. ಹಿಲ್ ವ್ಯೂವ್, ನಂ.05,

4ನೇ ಎ ಮುಖ್ಯ ರಸ್ತೆ, ಕಲ್ಯಾಣ ನಗರ ಬಸ್ ನಿಲ್ದಾಣ ಹತ್ತಿರ,

ಕಲ್ಯಾಣ ನಗರ, ನಾಗರಭಾವಿ ಮುಖ್ಯ ರಸ್ತೆ,

ಬೆಂಗಳೂರು-560 072

(ಮಧು ಎ.ಸಿ)

ಸರ್ಕಾರದ ಅಧೀನ ಕಾರ್ಯದರ್ಶಿ

ಸಿಆಸು ಇಲಾಖೆ(ಚುನಾವಣೆಗಳು),ಕರ್ನಾಟಕ